



ಆದರ್ಶ ಪಾತ್ರ ನನ್ನ ದಾಗಬೇಕು

ರಚನಾ ಗೌಡ
ಉದಯದ 'ನಾಯಕಿ'ಯ ಐಕ್ಶರ್ಯ



◆ ನಿಮ್ಮ ಪಾತ್ರದ ಹಿನ್ನೆಲೆಯಲ್ಲಿ ಮಾತಿಗೆ ಬೆಲೆ ಸಿಗಬೇಕು ಅಂದರೆ...
ನಾಯಕಿ ಸೌಂದರ್ಯಗಳ ಅತ್ಯುತ್ತಮ ಗೆಳತಿ ನಾನು. ಆಕೆಯ ಜೊತೆಯೇ ನಾನೂ ಕೆಲಸ ಮಾಡುತ್ತಿರುತ್ತೇನೆ. ಅವಳಿಗಾಗಿ ನಾನು ಏನಾದರೂ ಮಾಡಲು ಸಿದ್ಧ. ಆಕೆ ಕೂಡ ಗೆಳತಿಯಾಗಿ ನನ್ನನ್ನು ಅಷ್ಟು ಪ್ರೀತಿಸಿದ್ದಾಳೆ. ನನ್ನ ಅಮ್ಮ ಬಡ್ಡಿ ಬಂಗಾರಮ್ಮನ ಮನೆಯಲ್ಲಿ ಕೆಲಸದವಳು. ನಮ್ಮ ಸ್ನೇಹಕ್ಕೆ ಅಂತಸ್ತು ಅಡ್ಡಿಯಾಗಿಲ್ಲ. ನಾನು ತುಂಬ ಮಾತನಾಡುವ ಗುಣದವಳು. ಮಾತನ್ನೇ ನಿಲ್ಲಿಸದೇ ವಟಾ ವಟಾ ಅಂತಾ ಅಂತಿರುತ್ತೇನೆ. ನನ್ನ ಮಾತಿಗೂ ಮಹತ್ವವೂ ಮೌಲ್ಯವೂ ಇದೆ. ಸಾಮಾನ್ಯವಾಗಿ ಮಾತು ಅರ್ಥಪೂರ್ಣ ಆಗಿರಬೇಕು ಎಂದು ಎಲ್ಲರೂ ನಿರೀಕ್ಷಿಸುತ್ತಾರೆ. ನಾನೂ ಕೂಡ ಹಾಗೆಯೇ ಭಾವಿಸಿದ್ದೇನೆ.

◆ ಟೀವಿಗೆ ಬಂದಿದ್ದು ಹೇಗೆ?
ಅಭಿನಯ ಮಾಡಬೇಕು ಎನ್ನುವ ಬಯಕೆ ನನಗೆ ತುಂಬ ಹಿಂದಿನಿಂದಲೂ ಇತ್ತು. ಆದರೆ ಈ ಬಗ್ಗೆ ಯಾವ ಸಿದ್ಧತೆಯನ್ನು ಮಾಡಿಕೊಂಡಿರಲಿಲ್ಲ. ನಮ್ಮ ಹಿರಿಯರು ಯಾರೂ ಈ ಕ್ಷೇತ್ರದಲ್ಲಿ ಇರಲಿಲ್ಲ. ನನ್ನ ಆಸಕ್ತಿ ಗಮನಿಸಿದ ನನ್ನ ಗೆಳತಿಯೊಬ್ಬಳು ಆಡಿಷನ್ ಬಗ್ಗೆ ತಿಳಿಸಿದಳು. ಆಡಿಷನ್ ನೀಡಿಯೇ ಈ ಪಾತ್ರವನ್ನು ಗಿಟ್ಟಿಸಿಕೊಂಡೆ. ಮೊದಲ ಪ್ರಯತ್ನದಲ್ಲಿಯೇ ಒಳ್ಳೆಯ ಪಾತ್ರ ಸಿಕ್ಕಿದೆ. ನನ್ನ ಆಸೆಯಂತೆ ನಟಿಯೂ ಆಗಿದ್ದೇನೆ. ಎಲ್ಲೂ ನನಗೆ ಕಷ್ಟ ಅನ್ನಿಸಿಲ್ಲ. ಒಟ್ಟಾರೆ ತುಂಬ ಖುಷಿಯಿಂದಲೇ ಬಣ್ಣವನ್ನು ಹಚ್ಚಿದ್ದೇನೆ. ನಟನೆಯನ್ನು ಮಾಡುತ್ತೇನೆ ಎನ್ನುವ ವಿಶ್ವಾಸದಿಂದ ಬಂದಿದ್ದೇನೆ. ಅಷ್ಟ ನಾಗೇಂದ್ರ ಅಮ್ಮ ರಮ್ಯಾ ಚನ್ನರಾಯಪಟ್ಟಣ ತಾಲ್ಲೂಕಿನ ಗುರುಗಾನಹಳ್ಳಿಯಲ್ಲಿ ಇದ್ದಾರೆ.

◆ ಎಂಜಿನಿಯರ್ ಆಫವಾ ಮೆಡಿಕಲ್ ಮಾಡುವ ಕನಸುಗಳು ಇರಲಿಲ್ಲವೇ?
ಅಭಿನಯವನ್ನೇ ಮಾಡಬೇಕು ಎನ್ನುವ ಆಸೆ ನನಗಿತ್ತು. ನನ್ನ ಅಮ್ಮನಿಗೂ ಅದೇ ಆಗಿದ್ದರಿಂದ ಬೇರೆ ಕನಸುಗಳು ಇರಲಿಲ್ಲ. ನಮ್ಮ ಪೋಷಕರ ಪ್ರೋತ್ಸಾಹವೇ ಬಣ್ಣದ ಲೋಕಕ್ಕೆ ಪ್ರವೇಶಿಸಲು ಕಾರಣ. ಒಂದು ಪಕ್ಷ ನಾನು ನಟಿಯಾಗದಿದ್ದರೆ ಉನ್ನತ ಶಿಕ್ಷಣ ಮಾಡುತ್ತಿದ್ದೆ. ಈಗ ಬಿಎಸ್‌ಸಿಗೆ ಹೋಗಬೇಕು. ಬೆಂಗಳೂರಿಗೆ ನಾನು ಬಂದಿದ್ದೆ ಓದಲು. ಇಲ್ಲಿ ಅಕ್ಕ- ಭಾವನವರ ಮನೆಯಲ್ಲಿ ಇದ್ದೇನೆ. ಓದನ್ನೂ ಮುಂದುವರಿಸುತ್ತೇನೆ. ಮೊದಲು ನನ್ನ ಪಾಲಿಗೆ ಸಿಕ್ಕ ಈ ಧಾರಾವಾಹಿ ಒಳ್ಳೆಯ ಯಶಸ್ಸನ್ನು ಗಳಿಸಲಿ ಎನ್ನುವುದಷ್ಟೇ ನನ್ನಾಸೆ.

◆ ಸಿನಿಮಾ ಒಂದಕ್ಕೆ ನಾಯಕಿ ಆಗಲು ಅವಕಾಶ ಸಿಕ್ಕಿರಲಿಲ್ಲವೇ?
ಈಗ ಸಿಕ್ಕಿರುವ ಐಶ್ವರ್ಯ ಪಾತ್ರವನ್ನು ಮುಗಿಸಬೇಕು. ಮುಂದೆ ಒಳ್ಳೆಯ ಪಾತ್ರಗಳು ಸಿಕ್ಕರೆ ಮಾಡುತ್ತೇನೆ. ಒಳ್ಳೆಯ ಪಾತ್ರ ಅಂದರೆ ಪಾತ್ರ ವ್ಯಕ್ತಿಯಾಗಿ ಒಳ್ಳೆಯ ಗುಣವಂತೆ ಆಗಿರಬೇಕು. ಯಾರೇ ನೋಡಿರಬಹುದು ಅವರಿಗೆ ಆದರ್ಶ ಅನ್ನಿಸಬೇಕು ಅಂತಹ ಗುಣಗಳಿರುವ ಪಾತ್ರವೇ ನನ್ನ ದೃಷ್ಟಿಯಲ್ಲಿ ಒಳ್ಳೆಯ ಪಾತ್ರ. ನಾಯಕಿನೇ ಅಂತ ಅಲ್ಲ, ಪಾತ್ರ ಯಾವುದಾದರೂ ಅಡ್ಡಿಯಿಲ್ಲ, ಅದು ಕಥೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವಂತಿರಬೇಕು. ಸಿನಿಮಾ ಸಿಕ್ಕರೂ ಸರಿ ಧಾರಾವಾಹಿ ಆದರೂ ಸರಿ. ಪಾತ್ರ ಇಷ್ಟ ಆಗಿ ಅದರಲ್ಲಿ ಆದರ್ಶಗುಣಗಳು ಇವೆ ಎನ್ನುವುದಾದರೆ ಮಾಡುತ್ತೇನೆ.

◆ ದಪ್ಪಳಾಗುತ್ತೇನೆ ಎನ್ನುವ ಭಯ ನಿಮಗೆ ಇದೆಯೇ?
ಆ ಅಳುಕು ಇದ್ದೇ ಇದೆ. ಅದನ್ನು ತಪ್ಪಿಸುವ ಸಂಬಂಧ ದಿನ ಬೆಳಿಗ್ಗೆ ವ್ಯಾಯಾಮ ಮಾಡುತ್ತೇನೆ. ಫಿಟ್ ಆಗಿ ಇರಬೇಕೆಂದು ತರಕಾರಿ- ಹಣ್ಣನ್ನು ಚೆನ್ನಾಗಿ ತಿನ್ನುತ್ತೇನೆ. ನೀರು ಸೇರಿದಂತೆ ಜ್ಯೂಸ್ ಹೆಚ್ಚು ಕುಡಿಯುತ್ತೇನೆ. ರಾತ್ರಿ ಹೊತ್ತು ಊಟವನ್ನು ಕಡಿಮೆ ಸೇವಿಸುತ್ತೇನೆ. ಇದೆಲ್ಲವೂ ನಾನೇ ಯೋಜನೆ ಮಾಡಿಕೊಂಡಿರುವುದು. ಏನು ತಿನ್ನಬೇಕು ಎಂದು ಅನ್ನಿಸುತ್ತೋ ಅದಲ್ಲವನ್ನೂ ತಿನ್ನುತ್ತೇನೆ. ಆದರೆ ಮಿತವಾಗಿ ಬಳಸುತ್ತೇನೆ. ನನಗೆ ನಾನ್‌ವೆಜ್ ಅಂದರೆ ಇಷ್ಟ. ಮಾಂಸಾಹಾರದಲ್ಲಿ ನಮ್ಮ ಪ್ರಾದೇಶಿಕ ಆಹಾರಗಳೆಲ್ಲವನ್ನೂ ಮಾಡುತ್ತೇನೆ. ಅದನ್ನು ಅಷ್ಟೇ ಪ್ರೀತಿಯಿಂದ ಸವಿಯುತ್ತೇನೆ. ಬಹುತೇಕ ನನ್ನ ಆಕ್ಕ ಅಡುಗೆ ಮಾಡುತ್ತಾಳೆ. ನನಗೆ ಮಾಡಬೇಕು ಅನ್ನಿಸಿದಾಗ ಬಿಡುವು ಇದ್ದಾಗ ನಾನೇ ಮಾಡುತ್ತೇನೆ.

■ ರಾಘವೇಂದ್ರ ಕೆ.